


ಜಿಸಿಬಿಗಳು ಮತ್ತು ಮರಕಡಿಯುವ ಯಂತ್ರಗಳ ಖರೀದಿಗೆ ನಿಯಂತ್ರಣ ಬೇಕು

ಒಂದೆಡೆ ಪ್ರಾಕೃತಿಕ ದುರಂತ ಸಂಭವಿಸಿದಾಗ, ಅಲ್ಲಿ ನಡೆಯುವ ಅಧ್ಯಯನವನ್ನು ಕುಲಂಕಿತವಾಗಿ ಪರಿಶೀಲಿಸಿ ಇತರ ಕಡೆಗಳಲ್ಲಿ ಅಂತಹ ದುರಂತಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದರೆ ಎಷ್ಟೋ ಅವಘಡಗಳನ್ನು ತಪ್ಪಿಸಬಹುದು. ಭೂಕುಸಿತದಿಂದ ಜನರು ಅನುಭವಿಸುವ ಕಷ್ಟನಷ್ಟಗಳು ಮತ್ತು ಪ್ರವಾಹದಿಂದ ಉಂಟಾಗುವ ಕಷ್ಟನಷ್ಟಗಳ ಸ್ವರೂಪ ಬೇರೆ ಬೇರೆ. ಆದರೆ ಸರ್ಕಾರವು ಇವೆರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡುತ್ತಿದೆ.

ಕಳೆದ ಇಪ್ಪತ್ತು ವರ್ಷಗಳಲ್ಲಿ ಭೂಕುಸಿತದಿಂದ ಮರಣವನ್ನಪ್ಪಿದವರ ಸಂಖ್ಯೆಯೇ ದೊಡ್ಡದಿದೆ. ಉತ್ತರ ಕನ್ನಡದ ಕಳಚಿಯಲ್ಲಿ ಭೂಕುಸಿತವಾದಾಗ ಅಲ್ಲಿನ ಜನರು ಪೇಟೆಗೆ ಸ್ಥಳಾಂತರಗೊಂಡರು. ಕೃಷಿ ಭೂಮಿಯ ಮೇಲೆ ಭಾರೀ ಮಣ್ಣುಬಿದ್ದು ತೋಟ, ಗದ್ದೆಗಳು ನಷ್ಟವಾದವು. ವಾಸಸ್ಥಳದಿಂದ ಸುಮಾರು 40 ಕಿ.ಮೀ. ದೂರ ಪ್ರಯಾಣ ಮಾಡಿ ಕೃಷಿ ಮಾಡುವುದು ಕಷ್ಟವಾಗಿದೆ. ಮಣ್ಣಿನಡಿಯಿಂದ ತಮ್ಮ ತೋಟ ಗದ್ದೆಗಳನ್ನು ಸರಿಪಡಿಸುವುದೂ ಕಷ್ಟವೇ.

ಕಡವಾಡ, ಮುಟ್ಟಳ್ಳಿ, ಬೈಂದೂರು, ಕುಮಟಾ, ಬಿಸಗೋಡು, ಕಳವಳ್ಳಿ, ಅರಲಗೋಡು, ಬೆಳಂಗಡಿ, ಚಿಕ್ಕಮಗಳೂರಿನ ವಿವಿಧ ಪ್ರದೇಶಗಳು, ಕೊಡಗು ಸೇರಿದಂತೆ ರಾಜ್ಯದಾದ್ಯಂತ ಭೂಕುಸಿತ ಆಗುತ್ತಿರುವುದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಆಯಾ ಪ್ರದೇಶದ ಸಮಸ್ಯೆಗಳನ್ನು ವಿವರಿಸಿ ಹೇಳಲಾಗಿದೆ. ಅಧ್ಯಯನ ವರದಿಗಳನ್ನು ಸಲ್ಲಿಸಲಾಗಿದೆ. ಆದರೂ ಇಂದಿಗೂ ಸಂತಸ್ತರ ಪರಿಹಾರಕ್ಕಾಗಿ ಕಾಯುತ್ತಲೇ ಇದ್ದಾರೆ ಎಂಬುದು ವಿಷಯಾಸ.



ಹೆದ್ದಾರಿ ಕಾಮಗಾರಿಗಳು, ವಿವಿಧ ಯೋಜನೆಗಳಿಗಾಗಿ ಭೂಮಿ ಆಗೆಯುವಾಗ ಸುತ್ತಮುತ್ತಲಿನ ಭೂ ಪ್ರದೇಶದ ಕುರಿತು ಎಚ್ಚರಿಕೆ ವಹಿಸುವ ಕ್ರಮವನ್ನೇ ಜನರು ಮರೆತುಬಿಟ್ಟಿದ್ದಾರೆ. 'ನನ್ನ ಜಾಗವನ್ನು ನಾನು ಬೇಕಾದಂತೆ ಆಗೆಯುತ್ತೇನೆ' ಎಂಬ ಧೋರಣೆಯಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ ಭೂಮಿಯ ರಚನೆಯು 'ನನ್ನದು' ಎಂಬಷ್ಟು ಸಂಕುಚಿತ ವ್ಯಾಪ್ತಿಯದ್ದಾಗಿರುವುದಿಲ್ಲ. ಬೆಟ್ಟಗಳ ಇಳಿಜಾರಿನಲ್ಲಿ ಸಹಜವಾಗಿ ಬೆಳೆದ ಮರಗಿಡಗಳು ಅವು ಜಿರಿದು ಬೀಳದಂತೆ ಕಾಯುತ್ತಿರುತ್ತವೆ. ಅವುಗಳನ್ನು ಬದಲಿಸುವ ಉಸಾಬರಿಗೆ ಹೋಗುವುದು ಸರಿಯಲ್ಲ.

ಭೂಮಿಯನ್ನು ಆಗೆಯುವ ಜಿಸಿಬಿಗಳು ಮತ್ತು ಭಾರೀ ಮರಗಳನ್ನು ಕೆಲವೇ ಗಂಟೆಗಳಲ್ಲಿ ತುಂಡರಿಸುವ ಸಾಮರ್ಥ್ಯವಿರುವ ಮರಕಡಿಯುವ ಯಂತ್ರಗಳ ಖರೀದಿಗೆ ನಿಯಂತ್ರಣ ಹೇರಬೇಕು. ತೋಚಿದಂತೆಲ್ಲಾ ಬೆಟ್ಟಗಳನ್ನು ಬಗೆದು ತೆಗೆಯುವ ಯಂತ್ರಗಳ ಬಳಕೆಗೆ ಕಡಿವಾಣ ಹಾಕದೇ ಇದ್ದರೆ ಊರಿಗೆ ಊರೇ ನಾಶವಾಗುವ ಅಪಾಯಗಳು ಕಟ್ಟಿಟ್ಟ ಬುತ್ತಿ. ಸಾವಿರಾರು ವರ್ಷಗಳು ಬಾಳಿ ಬದುಕಿದ ಮರಗಳನ್ನು ಗಂಟೆಗಳಲ್ಲಿ ಕಡಿದುಹಾಕುವ ಯಂತ್ರಗಳ ಬಳಕೆಯ ಮೇಲೆ ನಿಯಂತ್ರಣ ಬೇಡವೇ? ಆ ಮರಗಳು ಪರಂಪರೆಯಿಂದ ನಮ್ಮ ತಲೆಮಾರಿಗೆ ಬಂದ ಆಸ್ತಿಯಾಗಿವೆ. ಅದು ಕೇವಲ ಸರ್ಕಾರದ್ದೋ, ಸಂಸ್ಥೆಯದೋ ಆಸ್ತಿಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.

ಭೂಕುಸಿತ ತಡೆಯುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸಂತಸ್ತರ ಪರವಾಗಿ ಆಲೋಚಿಸಿ, ಅವರಿಗೆ ಸಲ್ಲಬೇಕಾದ ಪರಿಹಾರಗಳನ್ನು ಒದಗಿಸಬೇಕು.

-ಅನಂತ ಹೆಗಡೆ ಅಶೀಸರ, ಭೂಕುಸಿತ ಅಧ್ಯಯನ ಸಮಿತಿಯ ಅಧ್ಯಕ್ಷರು

ರೀತಿಯನ್ನು ನೋಡಿದಾಗ, ಪಶ್ಚಿಮ ಘಟ್ಟದ ಮೇಲೆ ಕಾಮಗಾರಿಗಳ ಹೊರ ಹೆಚ್ಚಿರುವುದು ಸ್ಪಷ್ಟವಾಗುತ್ತದೆ' ಎಂದು ಹೇಳುತ್ತಾರೆ.

'ಪಶ್ಚಿಮ ಘಟ್ಟವನ್ನು ಸೀಳಿಕೊಂಡು ವಿದ್ಯುತ್ ಹೈ ಟೆನ್ಷನ್ ವೈರುಗಳು ಹಾದುಹೋಗುತ್ತವೆ, ರಾಷ್ಟ್ರೀಯ ಹೆದ್ದಾರಿ, ರೈಲು ಹಳಿಗಳು ಹಾದುಹೋಗುತ್ತವೆ. ಬೆಟ್ಟದಿಂದ ಇಳಿದುಬರುವ ಹೊಳೆಗಳಿಗೆ ಅಣೆಕಟ್ಟು ಕಟ್ಟಿ, ಮಿನಿ ಹೈಡ್ರೆಲ್ ಪ್ರಾಜೆಕ್ಟ್‌ಗಳನ್ನು ಮಾಡಲಾಗಿದೆ. 'ಎತ್ತಿನಹೊಳೆ ತಿರುವು' ಎಂಬ ಬೃಹತ್ ಯೋಜನೆಯಡಿಯಲ್ಲಿ ಬೆಟ್ಟಗಳನ್ನೇ ಅಗೆದು ಸಪಾಟು ಮಾಡಲಾಗಿದೆ. ಆಳೆತ್ತರದ ಕಬ್ಬಿಣದ ವೈಪುಗಗಳನ್ನು ಅಳವಡಿಸಲು ಸುರಂಗಗಳನ್ನು ಕೊರೆಯಲಾಗಿದೆ. ಇದೀಗ ಶಿರಾಡಿ ಘಾಟ್‌ನಲ್ಲಿ ಮತ್ತೊಂದು ಸುರಂಗ ಕೊರೆಯುವ ಪ್ರಸ್ತಾಪವಿದೆ. ಇವೆಲ್ಲವೂ ಸೇರಿ ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿರುವ ಪಶ್ಚಿಮ ಘಟ್ಟದಲ್ಲಿ ನಿರಂತರ ಚಟುವಟಿಕೆಗಳು ಶೀಘ್ರಗತಿಯಲ್ಲಿ ನಡೆಯುತ್ತಲೇ ಇವೆ. ಈ ಎಲ್ಲ ಚಟುವಟಿಕೆಗಳು ಬೆಟ್ಟಗಳ ತಾಳೆಯನ್ನೇ ಪರೀಕ್ಷಿಸುವಂತಿವೆ. ತೀವ್ರ ಮಳೆ ಬಿದ್ದ ಸಂದರ್ಭದಲ್ಲಿ ಈ ಬೆಟ್ಟಗಳ ಸಹನೆಯ ಕಟ್ಟಿಯೊಡೆಯುತ್ತಿದೆ' ಎಂದು ಹೇಳುತ್ತಾರೆ ದಿನೇಶ್ ಹೊಳ್ಳೆ.

2009ರಲ್ಲಿ ಕಾರವಾರದ ಶಿರವಾಡದಲ್ಲಿ; 2018 ಕೊಡಗಿನ ಜೋಡುಪಾಲ, ಮಡೆ, ಮೊಣ್ಣಂಗೇರಿಯಲ್ಲಿ; 2019ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿ, ಚಿಕ್ಕಮಗಳೂರು, ಸಕಲೇಶಪುರ, ಹೊಂಗಡಹಳ್ಳದಲ್ಲಿ, ಕುಕ್ಕೆ ಸುಬ್ರಹ್ಮಣ್ಯದ ಬಳಿ; 2021ರಲ್ಲಿ ಯಲ್ಲಾಪುರ ತಾಲ್ಲೂಕಿನ ಕಳಚಿಯಲ್ಲಿ; 2022ರಲ್ಲಿ ಭಟ್ಟಳದ ಮುಟ್ಟಳ್ಳಿಯಲ್ಲಿ... ಹೀಗೆ ಬೆಟ್ಟ ಕುಸಿದ ವರದಿಗಳು ನಿರಂತರವಾಗಿ ವರದಿಯಾಗಿವೆ.

ಅಧ್ಯಯನ ಸಮಿತಿಯ ವರದಿ

ರಾಜ್ಯದ ವಿವಿಧೆಡೆ ನಡೆದ ಭೂಕುಸಿತ ಹಾಗೂ ದುರ್ಘಟನೆಗಳ ಹಿನ್ನೆಲೆಯಲ್ಲಿ 2020ರಲ್ಲಿ ರಾಜ್ಯ ಸರ್ಕಾರವು 'ವೃಕ್ಷ ಲಕ್ಷ್ಯ ಆಂದೋಲನ'ದ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ಪಶ್ಚಿಮ ಘಟ್ಟದ ವಿವಿಧೆಡೆಗಳಲ್ಲಿ ಭೂ ಕುಸಿತ ಸಂಭವಿಸಿದ ಹಾಗೂ ಸಂಭವಿಸಬಹುದಾದ ಪ್ರದೇಶಗಳಿಗೆ ಭೇಟಿ ನೀಡಿದ ಈ ಸಮಿತಿಯು, 2021ರ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿದೆ. 'ಕರ್ನಾಟಕದ ಪಶ್ಚಿಮ ಘಟ್ಟ ಹಾಗೂ ಕರಾವಳಿಯಲ್ಲಿ ಭೂಕುಸಿತ ತಡೆಗಟ್ಟುವ ಹಾಗೂ ನಿಯಂತ್ರಿಸುವ ಮಾರ್ಗೋಪಾಯಗಳು' ಎಂಬ ಅಂತಿಮ ಅಧ್ಯಯನ ವರದಿಯ ಪ್ರಕಾರ, ರಾಜ್ಯದ ಏಳು ಜಿಲ್ಲೆಗಳಲ್ಲಿ ಭೂಕುಸಿತವಾಗಿದೆ. ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ನಾಗರಿಕರು ಭೂ ಕುಸಿತದ ಪರಿಣಾಮ ಎದುರಿಸಿದ್ದಾರೆ. ಪಶ್ಚಿಮ ಘಟ್ಟ ಹಾದು ಹೋಗುವ ಜಿಲ್ಲೆಗಳಲ್ಲಿರುವ 23 ತಾಲ್ಲೂಕುಗಳಲ್ಲಿ ಭವಿಷ್ಯದಲ್ಲಿ